



4022/5078/6038/7038

Fourth Semester 3 Year LL.B./VIII Semester 5 Yr. B.Com. LL.B./B.A. LL.B./ (Maj. Min. Sys.)/B.B.A. LL.B. Examination, June/July 2025
(Even Sem.)

Opt. – II : BANKING LAW

Duration : 3 Hours

Max. Marks : 80

Instructions :

1. Answer all five Units.
2. One essay type question and short note/problem is compulsory from each Unit.
3. Figures to the right indicate marks.
4. Answers should be written either in English or Kannada completely.

UNIT – I

- Q. No. 1. (a) Explain the various types of Banks and their functions. Marks : 10
ವಿವಿಧ ರೀತಿಯ ಬ್ಯಾಂಕುಗಳು ಹಾಗೂ ಅವುಗಳ ಕಾರ್ಯಗಳನ್ನು ವಿವರಿಸಿ.

OR/ಅಥವಾ

- (a) Explain the origin and evolution of Banking Institutions in India. Marks : 10
ಭಾರತದಲ್ಲಿನ ಬ್ಯಾಂಕಿಂಗ್ ಸಂಸ್ಥೆಗಳ ಮೂಲ ಮತ್ತು ವಿಕಾಸದ ಬಗ್ಗೆ ವಿವರಿಸಿ.

Write short notes on :

ಲಘು ಟಿಪ್ಪಣಿ ಬರೆಯಿರಿ :

- (b) Origin of Banking Institutions in India. Marks : 6
ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಯ ಹುಟ್ಟು.

OR/ಅಥವಾ

- (b) Reconstruction and reorganisation of Banks. Marks : 6
ಬ್ಯಾಂಕುಗಳ ಪುನರ್ರೂಪಾಂತರಣ ಮತ್ತು ಮರುಸಂಘಟನೆ.

UNIT – II

- Q. No. 2. (a) Explain the salient features of Deposit Insurance Corporation Act, 1961. Marks : 10
ಲೇವಣಿ ವಿಮಾ ನಿಗಮ ಅಧಿನಿಯಮ, 1961ರ ಪ್ರಮುಖ ಲಕ್ಷಣಗಳನ್ನು ವಿವರಿಸಿ.

OR/ಅಥವಾ

- (a) Explain the management and functions of Reserve Bank of India. Marks : 10
ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ವಹಣೆ ಮತ್ತು ಕಾರ್ಯಗಳನ್ನು ವಿವರಿಸಿ.

P.T.O.



Write short notes on :

ಲಘು ಟಿಪ್ಪಣಿ ಬರೆಯಿರಿ :

- (b) Banking Regulation Act, 1949.
1949ರ ಬ್ಯಾಂಕುಗಳ ನಿಯಂತ್ರಣ ಅಧಿನಿಯಮ.

Marks : 6

OR/ಅಥವಾ

- (b) Priority sector advances.
ಆದ್ಯತಾ ವಲಯದ ಮುಂಗಡಗಳು.

Marks : 6

UNIT – III

- Q. No. 3. (a) Discuss the bankers obligation to maintain the secrecy of customers account.

Marks : 10

ಗ್ರಾಹಕರ ಖಾತೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಬ್ಯಾಂಕರನ ಬಾಧ್ಯತೆಯನ್ನು ಚರ್ಚಿಸಿ.

OR/ಅಥವಾ

- (a) Explain the various rights of a Banker.
ಬ್ಯಾಂಕರ್‌ನ ವಿವಿಧ ಹಕ್ಕುಗಳನ್ನು ವಿವರಿಸಿ.

Marks : 10

Write short notes on :

ಲಘು ಟಿಪ್ಪಣಿ ಬರೆಯಿರಿ :

- (b) Bankers Lien.
ಬ್ಯಾಂಕರನ ಧಾರಣಾಧಿಕಾರ.

Marks : 6

OR/ಅಥವಾ

- (b) Types of Accounts.
ಖಾತೆಯ ವಿಧಗಳು.

Marks : 6

UNIT – IV

- Q. No. 4. (a) Who is a holder in due course ? Explain the privileges of a holder in due course.

Marks : 10

ಯುಕ್ತ ಕ್ರಮ ಧಾರಕನೆಂದರೆ ಯಾರು ? ಯುಕ್ತ ಕ್ರಮ ಧಾರಕನ ಸವಲತ್ತುಗಳನ್ನು ವಿವರಿಸಿ.

OR/ಅಥವಾ

- (a) What is endorsement ? Explain the different types of endorsement.
ಹಿಂಬರಹ ಎಂದರೇನು ? ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.

Marks : 10

Write short notes on :

ಲಘು ಟಿಪ್ಪಣಿ ಬರೆಯಿರಿ :

- (b) Bills in set.
ಪ್ರಪ್ರತಿಯಲ್ಲಿನ ಬಿಲ್‌ಗಳು.

Marks : 6

OR/ಅಥವಾ



(b) 'A' signs an instrument as follows :

"I promise to pay 'B' or order Rs. 2,000/-" Is it a valid promissory note ? Marks : 6

'ಅ' ಎಂಬವನು ಈ ಕೆಳಗಿನಂತೆ ಲಿಖಿತ ಪತ್ರಕ್ಕೆ ಸಹಿ ಹಾಕಿದ್ದಾನೆ :

"ನಾನು 'ಬ'ನಿಗೆ ಅಥವಾ ಆದೇಶದ ಮೇರೆಗೆ ರೂ. 2,000 ಸಂದಾಯದ ವಾಗ್್ದಾನ ಮಾಡುತ್ತೇನೆ" ಈ ವಾಗ್್ದಾನ ಪತ್ರ ಉರ್ಜಿತವೇ ?

UNIT - V

Q. No. 5. (a) What are the precautions to be taken by a banker while lending against immovable property ? Explain.

Marks : 10

ಸ್ಥಿರಾಸ್ತಿಗಳ ಆಧಾರದ ಮೇಲೆ ಸಾಲ ನೀಡುವಾಗ ಬ್ಯಾಂಕರನು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಯಾವುವು ? ವಿವರಿಸಿ.

OR/ಅಥವಾ

(a) Explain the various trends of E-Banking services.

Marks : 10

ಇ-ಬ್ಯಾಂಕಿಂಗ್ ಸೇವೆಗಳ ವಿವಿಧ ಬೆಳವಣಿಗೆಗಳನ್ನು ವಿವರಿಸಿ.

Write short notes on :

ಲಘು ಟಿಪ್ಪಣಿ ಬರೆಯಿರಿ :

(b) Debt Recovery Tribunal.

Marks : 6


ಸಾಲ ವಸೂಲಾತಿ ನ್ಯಾಯಮಂಡಳಿ.

OR/ಅಥವಾ

(b) Credit Cards.

Marks : 6

ಕ್ರೆಡಿಟ್ ಕಾರ್ಡ್.



4022/5078/6038/7038

**IV Semester 3 Year LL.B./VIII Semester 5 Year B.A.LL.B.
(Maj.-Min. System)/B.B.A.LL.B./B.Com.LL.B.
Examination, January/February 2025 (Odd Sem.)
OPT – II : BANKING LAW**

Duration : 3 Hours

Max. Marks : 80

- Instructions :**
1. Answer all five Units.
 2. One essay type question and short note/problems is compulsory from each Unit.
 3. Figures to the right indicate marks.
 4. Answer should be written either in English or Kannada completely.

UNIT – I

- Q. No. 1. a) Discuss origin and evolution of Banking Institution in India.

Marks : 10

ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಚರ್ಚಿಸಿರಿ.

OR/ಅಥವಾ

- Q. No. 1. a) Write an explanatory note on the functions of Commercial Banks of India.

Marks : 10

ಭಾರತೀಯ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳ ಮೇಲೆ ವಿವರಣಾತ್ಮಕವಾದ ಟಿಪ್ಪಣಿ ಬರೆಯಿರಿ.

- Q. No. 1. b) Write short notes on :

ಲಘು ಟಿಪ್ಪಣಿ ಬರೆಯಿರಿ.

Types of Banks.

Marks : 6

ಬ್ಯಾಂಕುಗಳ ವಿಧಗಳು.

OR/ಅಥವಾ

- Q. No. 1. b) State Bank of India.

Marks : 6

ಭಾರತೀಯ ಸ್ಟೇಟ್ ಬ್ಯಾಂಕ್.

P.T.O.



UNIT – II

Q. No. 2. a) Discuss briefly the functions of Reserve Bank of India. Marks : 10

ಭಾರತೀಯ ರಿಜರ್ವ್ ಬ್ಯಾಂಕ್‌ನ ಕಾರ್ಯಗಳನ್ನು ಚರ್ಚಿಸಿರಿ.

OR/ಅಥವಾ

Q. No. 2. a) What are the activities permitted by the Banking Regulation Act, 1949 to be taken up by banker ? Marks : 10

ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949ರ ಅನ್ವಯ ಬ್ಯಾಂಕರನು ಯಾವ ಯಾವ ವ್ಯವಹಾರಗಳನ್ನು ನಡೆಸಲು ಅನುಮತಿ ಕೊಡಲಾಗಿದೆ ?

Q. No. 2. b) Write short notes on :

ಲಘು ಟಿಪ್ಪಣಿ ಬರೆಯಿರಿ.

Management of RBI.

Marks : 6

ಆರ್. ಬಿ. ಐ. ನ ನಿರ್ವಹಣೆ.

OR/ಅಥವಾ

Q. No. 2. b) Deposit Insurance Corporation.

Marks : 6

ಠೇವಣಿ ವಿಮಾ ನಿಗಮ.

UNIT – III

Q. No. 3. a) Explain the duties of Banker and Customer. Marks : 10

ಬ್ಯಾಂಕರ್ ಮತ್ತು ಗ್ರಾಹಕರ ಕರ್ತವ್ಯಗಳನ್ನು ವಿವರಿಸಿರಿ.

OR/ಅಥವಾ

Q. No. 3. a) Explain the general relationship between banker and customer.

Marks : 10

ಬ್ಯಾಂಕರ್ ಮತ್ತು ಗ್ರಾಹಕ ಇವರ ನಡುವಿನ ಸಾಮಾನ್ಯ ಸಂಬಂಧಗಳನ್ನು ವಿವರಿಸಿರಿ.



Q. No. 3. b) Write short notes on :

ಲಘು ಟಿಪ್ಪಣಿ ಬರೆಯಿರಿ.

Different kinds of customers.

Marks : 6

ವಿವಿಧ ರೀತಿಯ ಗ್ರಾಹಕರು.

OR/ಅಥವಾ

Q. No. 3. b) Banker's Lien.

Marks : 6

ಬ್ಯಾಂಕರನ ಧಾರಣಾಧಿಕಾರ.

UNIT - IV

Q. No. 4. a) Define Cheque and explain the different kinds of crossing of cheque.

Marks : 10

ಚೆಕ್ ಇದನ್ನು ವ್ಯಾಖ್ಯಾನಿಸಿ ಹಾಗೂ ವಿವಿಧ ರೀತಿಯ ರೇಖಿತ (ಅಡ್ಡಗೆರೆ) ಚೆಕ್‌ಗಳನ್ನು ವಿವರಿಸಿ.

OR/ಅಥವಾ

Q. No. 4. a) Who is a holder ? Explain the rights of a holder in due course.

Marks : 10

ಧಾರಕನೆಂದರೆ ಯಾರು ? ಕ್ರಮಾನುಗತ ಧಾರಕನ ಹಕ್ಕುಗಳನ್ನು ವಿವರಿಸಿ.

Q. No. 4. b) Write short notes on :

ಲಘು ಟಿಪ್ಪಣಿ ಬರೆಯಿರಿ.

Material alteration.

Marks : 6

ಮಹತ್ವದ ಭೌತಿಕ ಬದಲಾವಣೆ.

OR/ಅಥವಾ

Q. No. 4. b) Mr. Harsha couldn't present the cheque received from his friend due to busy schedule. The period of limitation is about to expire on a day which happens to be a holiday. Advice Mr. Harsha.

Marks : 6

ಹರ್ಷನು ತನ್ನ ಸ್ನೇಹಿತನಿಂದ ಪಡೆದ ಚೆಕ್‌ನ್ನು ಕೆಲಸದ ಒತ್ತಡದ ಕಾರಣ ಬ್ಯಾಂಕಿಗೆ ಸಲ್ಲಿಸಲಾಗಲಿಲ್ಲ. ರಜಾ ದಿನದಂದು ಕಾಲ ಪರಿಮಿತಿ ಅವಧಿ ಮುಕ್ತಾಯವಾಗುವುದರಿಂದ, ಹರ್ಷನಿಗೆ ಸಲಹೆ ನೀಡಿ.



UNIT – V

Q. No. 5. a) Explain the various E-Banking services.

Marks : 10

ಇ-ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ವಿವರಿಸಿ.

OR/ಅಥವಾ

Q. No. 5. a) Explain the different kinds of securities for advances.

Marks : 10

ಮುಂಗಡಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಭದ್ರತೆಗಳನ್ನು ವಿವರಿಸಿ.

Q. No. 5. b) Write short notes on :

ಲಘು ಟಿಪ್ಪಣಿ ಬರೆಯಿರಿ.

Debt recovery Tribunal.

Marks : 6

ಸಾಲ ವಸೂಲಾತಿ ನ್ಯಾಯಮಂಡಳಿ.

OR/ಅಥವಾ

Q. No. 5. b) Smart cards.

Marks : 6

ಸ್ಮಾರ್ಟ್ ಕಾರ್ಡ್‌ಗಳು.



4022/5078/6038/7038

IV Semester 3 Year LL.B./VIII Semester 5 Year B.A.LL.B. (Maj.-Min.System)/
B.B.A.LL.B./B.Com.LL.B. (Even Sem.) Examination, August/September 2024
Opt. – II : BANKING LAW

Duration : 3 Hours

Max. Marks : 80

Instructions : 1. Answer all five Units.

2. One essay type question and short note/
problem is compulsory from each Unit.

3. Figures to the right indicate marks.

4. Answers should be written either in English or
Kannada completely.

UNIT – I

Q. No. 1. a) Explain the growth and development of banking institutions
in India.

Marks : 10

ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು
ಕುರಿತು ವಿವರಿಸಿ.

OR/ಅಥವಾ

a) Explain the functions of commercial banks.

Marks : 10

ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ವಿವರಿಸಿರಿ.

Q. No. 1. b) Regional Rural Banks.

Marks : 6

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು.

OR/ಅಥವಾ

b) Control of Government on account and audit of banks.

Marks : 6

ಬ್ಯಾಂಕುಗಳ ಖಾತೆಗಳು ಮತ್ತು ಲೆಕ್ಕಪರಿಶೋಧನೆಯ ಮೇಲೆ ಸರ್ಕಾರದ
ನಿಯಂತ್ರಣ.

P.T.O.



UNIT – II

- Q. No. 2. a) Explain the main features of Banking Regulation Act, 1949. Marks : 10
 ಬ್ಯಾಂಕುಗಳ ನಿಯಂತ್ರಣ ಅಧಿನಿಯಮ, 1949ರ ಮುಖ್ಯ ಲಕ್ಷಣಗಳನ್ನು ವಿವರಿಸಿ.

OR/ಅಥವಾ

- a) Discuss the powers of Reserve Bank of India over non-banking companies. Marks : 10
 ಬ್ಯಾಂಕೇತರ ಕಂಪನಿಗಳ ಮೇಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರವನ್ನು ಚರ್ಚಿಸಿ.

- Q. No. 2. b) Liability of Deposit Insurance Corporation to depositors. Marks : 6
 ಠೇವಣಿದಾರರಿಗೆ ಠೇವಣಿ ವಿಮಾ ನಿಗಮದ ಹೊಣೆಗಾರಿಕೆ.

OR/ಅಥವಾ

- b) Central Bank. Marks : 6
 ಕೇಂದ್ರೀಯ ಬ್ಯಾಂಕ್.

UNIT – III

- Q. No. 3. a) Who is a Banker ? Explain the general relationship of banker and customer. Marks : 10
 ಬ್ಯಾಂಕರ್ ಎಂದರೆ ಯಾರು ? ಬ್ಯಾಂಕರ್‌ನ ಮತ್ತು ಗ್ರಾಹಕನ ಸಾಮಾನ್ಯ ಸಂಬಂಧಗಳನ್ನು ವಿವರಿಸಿ.

OR/ಅಥವಾ

- a) Discuss the various precautions to be taken by a banker while opening a new account. Marks : 10
 ಬ್ಯಾಂಕರನು ಹೊಸ ಖಾತೆಯನ್ನು ತೆರೆಯುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಚರ್ಚಿಸಿ.

- Q. No. 3. b) Consumer protection under banking service. Marks : 6
 ಬ್ಯಾಂಕಿಂಗ್ ಸೇವೆಯಲ್ಲಿ ಗ್ರಾಹಕರ ಸಂರಕ್ಷಣೆ.

OR/ಅಥವಾ

- b) Raju instructs his banker to buy certain debentures for him and asks the banker to keep them for him and collect the interest on them. Subsequently Raju's current account is overdrawn. Can Banker exercise lien over the debentures ? Marks : 6
 ರಾಜು ತನ್ನ ಬ್ಯಾಂಕರನಿಗೆ ತನ್ನ ಪರವಾಗಿ ಕೆಲವು ಸಾಲಪತ್ರ, ಖರೀದಿಸಲು ಸೂಚಿಸುತ್ತಾನೆ ಮತ್ತು ಅವನಿಗಾಗಿ ಬ್ಯಾಂಕರನು ಅವುಗಳನ್ನು ಇಟ್ಟುಕೊಂಡು ಅದರಿಂದ ಬರುವ ಬಡ್ಡಿ ಸಂಗ್ರಹಿಸಲು ಕೇಳಿಕೊಂಡಿರುತ್ತಾನೆ. ನಂತರ ರಾಜು ತನ್ನ ಚಾಲ್ತಿ ಖಾತೆಯಲ್ಲಿ ಹೆಚ್ಚಿನ ಹಣ ಪಡೆದಿರುತ್ತಾನೆ. ಆ ಸಾಲಪತ್ರಗಳ ಮೇಲೆ ಬ್ಯಾಂಕರನು ಧಾರಣಾಧಿಕಾರ ಚಲಾಯಿಸಬಹುದೇ ?



UNIT – IV

- Q. No. 4. a) Define cheque. How is it different from bill of exchange and promissory note ?

Marks : 10

ಚೆಕ್‌ನ್ನು ವ್ಯಾಖ್ಯಾನಿಸಿರಿ. ಇದು ವಿನಿಮಯ ಪತ್ರ ಮತ್ತು ವಚನ ಪತ್ರದಿಂದ ಹೇಗೆ ವ್ಯತ್ಯಾಸಗಳನ್ನು ಹೊಂದಿದೆ ?

OR/ಅಥವಾ

- a) What is endorsement ? Explain the different types of endorsement.

Marks : 10

ಹಿಂಬರಹ ಎಂದರೇನು ? ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.

- Q. No. 4. b) Holder in due course.

Marks : 6

ಯುಕ್ತ ಕ್ರಮಧಾರಕ.

OR/ಅಥವಾ

- b) 'A' draws a bill of exchange on 'B' for Rs. 9,000/-. 'B' has failed to accept the bill of exchange. Can 'C' accept the bill of exchange on behalf of 'B' ? Decide.

Marks : 6

'ಅ' ಎಂಬುವನು 9,000/- ರೂ. ಗಾಗಿ 'ಬ' ಎಂಬುವನ ಮೇಲೆ ವಿನಿಮಯ ಪತ್ರವನ್ನು ತೆಗೆಯುತ್ತಾನೆ. ವಿನಿಮಯ ಪತ್ರವನ್ನು ಅಂಗೀಕಾರ ಮಾಡಲು 'ಬ'ನು ವಿಫಲನಾಗುತ್ತಾನೆ. 'ಕ'ನು, 'ಬ'ನ ವತಿಯಿಂದ ವಿನಿಮಯ ಪತ್ರವನ್ನು ಅಂಗೀಕರಿಸಬಹುದೇ ? ನಿರ್ಧರಿಸಿ.

UNIT – V

- Q. No. 5. a) Explain the good lending principles to be adopted by a Banker.

Marks : 10

ಬ್ಯಾಂಕರ್ ಅಳವಡಿಸಿಕೊಳ್ಳಬೇಕಾದ ಉತ್ತಮ ಸಾಲದ ತತ್ವಗಳನ್ನು ವಿವರಿಸಿ.

OR/ಅಥವಾ

- a) Discuss the jurisdiction, powers and functions of Debt Recovery Tribunal.

Marks : 10

ಸಾಲ ವಸೂಲಾತಿ ನ್ಯಾಯಮಂಡಳಿಯ ನ್ಯಾಯವ್ಯಾಪ್ತಿ, ಅಧಿಕಾರ ಮತ್ತು ಕಾರ್ಯವನ್ನು ಚರ್ಚಿಸಿ.

- Q. No. 5. b) Internet banking.

Marks : 6

ಅಂತರ್ಜಾಲ ಬ್ಯಾಂಕಿಂಗ್.

OR/ಅಥವಾ

- b) A.T.M.

Marks : 6

ಎ.ಟಿ.ಎಂ.



4022/5078/6038/7038

**IV Semester 3 Year LL.B. / VIII Semester 5 Year B.A. LL.B. (Maj.-Min. System)/
B.B.A. LL.B./B.Com. LL.B. Examination, March/April 2024 (Odd Sem.)
BANKING LAW (Optional II)**

Duration : 3 Hours

Max. Marks : 80

Instructions : 1. Answer all five Units.**2. One essay type question and short note/
problem is compulsory from each Unit.****3. Figures to the right indicate marks.****4. Answer should be written either in English or
Kannada completely.****UNIT – I**

Q. No. 1. a) Discuss the different types of banks and their functions. Marks : 10

ವಿವಿಧ ಪ್ರಕಾರದ ಬ್ಯಾಂಕುಗಳು ಹಾಗೂ ಅವುಗಳ ಕಾರ್ಯಗಳನ್ನು
ಚರ್ಚಿಸಿರಿ.

OR/ಅಥವಾ

Q. No. 1. a) Discuss the development of banking institutions in India. Marks : 10

ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಯ ಅಭಿವೃದ್ಧಿಯನ್ನು ಚರ್ಚಿಸಿರಿ.

Q. No. 1. b) Write a short note on : Marks : 6

ಲಘು ಟಿಪ್ಪಣಿ ಬರೆಯಿರಿ :

Accounts and auditing.

ಖಾತೆಗಳು ಮತ್ತು ಲೆಕ್ಕಪರಿಶೋಧನೆ.

OR/ಅಥವಾ

Q. No. 1. b) Indigenous banking. Marks : 6

ಸ್ಥಳೀಯ ಬ್ಯಾಂಕಿಂಗ್.

P.T.O.



UNIT – II

- Q. No. 2. a) Discuss the functions of Reserve Bank of India. Marks : 10
ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಗಳನ್ನು ಚರ್ಚಿಸಿರಿ.

OR/ಅಥವಾ

- Q. No. 2. a) Explain the features of Banking Regulation Act, 1949. Marks : 10
ಬ್ಯಾಂಕಿಂಗ್ ರೆಗ್ಯುಲೇಷನ್ ಅಧಿನಿಯಮ, 1949ರ ಲಕ್ಷಣಗಳನ್ನು ವಿವರಿಸಿರಿ.

- Q. No. 2. b) Write a short note on : Marks : 6
ಲಘು ಟಿಪ್ಪಣಿ ಬರೆಯಿರಿ :
Bank Rate Policy.
ಬ್ಯಾಂಕ್ ದರ ನೀತಿ.

OR/ಅಥವಾ

- Q. No. 2. b) Write a note on control of Reserve Bank of India over financial companies. Marks : 6
ಹಣಕಾಸು ಕಂಪನಿಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಣ ಕುರಿತು ಟಿಪ್ಪಣಿ ಬರೆಯಿರಿ.

UNIT – III

- Q. No. 3. a) Discuss the relationship between banker and customer. Marks : 10
ಬ್ಯಾಂಕರ್ ಮತ್ತು ಗ್ರಾಹಕನ ನಡುವೆ ಇರುವ ಸಂಬಂಧಗಳನ್ನು ಚರ್ಚಿಸಿರಿ.

OR/ಅಥವಾ

- Q. No. 3. a) What are the precautions should a banker take while opening a new account in the name of minor and partnership firm ? Marks : 10
ಪಾಲುದಾರಿಕೆ ಸಂಸ್ಥೆ ಮತ್ತು ಅಪ್ರಾಪ್ತ ವಯಸ್ಸಿನವರು ಬ್ಯಾಂಕಿನಲ್ಲಿ ಹೊಸ ಖಾತೆ ತೆರೆಯುವ ಸಮಯದಲ್ಲಿ ಬ್ಯಾಂಕರನು ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳಾವುವು ?



Q. No. 3. b) Write a short note on :

Marks : 6

ಲಘು ಟಿಪ್ಪಣಿ ಬರೆಯಿರಿ :

Definition of Banker.

ಬ್ಯಾಂಕರನ ವ್ಯಾಖ್ಯಾನ.

OR/ಅಥವಾ

Q. No. 3. b) Customer's duties towards his banker.

Marks : 6

ತನ್ನ ಬ್ಯಾಂಕರನ ಕುರಿತು ಗ್ರಾಹಕನಿಗಿರುವ ಕರ್ತವ್ಯಗಳು.

UNIT – IV

Q. No. 4. a) Define endorsement. Explain the different kinds of endorsement.

Marks : 10

ಹಿಂಬರಹವನ್ನು ವ್ಯಾಖ್ಯಾನಿಸಿ. ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.

OR/ಅಥವಾ

Q. No. 4. a) What are the privileges of holder in due course ?

Marks : 10

ಯುಕ್ತ ಕ್ರಮದಲ್ಲಿ ಧಾರಕನ ಸವಲತ್ತುಗಳಾವುವು ?

Q. No. 4. b) Write a short note on :

Marks : 6

ಲಘು ಟಿಪ್ಪಣಿ ಬರೆಯಿರಿ :

Cheque.

ಚೆಕ್.

OR/ಅಥವಾ

Q. No. 4. b) Solve the following problem :

Marks : 6

Ganesh signs an instrument as follows :

"I promise to pay Hanuman or order Rs. 5,00,000/-." –

Is it a valid promissory note ?

ಕೆಳಗಿನ ಸಮಸ್ಯೆಯನ್ನು ಪರಿಹರಿಸಿ :

ಗಣೇಶ್ ಎಂಬವನು - ಈ ಕೆಳಗಿನಂತೆ ಲಿಖಿತ ಪತ್ರಕ್ಕೆ ಸಹಿ ಹಾಕಿದ್ದಾನೆ. "ನಾನು

ಹನುಮಾನ್‌ನಿಗೆ ಅಥವಾ ಆತನ ಆದೇಶದ ಮೇರೆಗೆ ರೂ. 5,00,000/-

ವಾಗ್್ದಾನ ಮಾಡುತ್ತಾನೆ." - ಈ ವಾಗ್್ದಾನ ಪತ್ರ ಉರ್ಜಿತವೇ ?



Marks : 8

UNIT – V

- Q. No. 5. a) What are the general precautions to be taken by a banker while lending ?

Marks : 10

ಸಾಲ ನೀಡುವಾಗ ಬ್ಯಾಂಕರ್ ತೆಗೆದುಕೊಳ್ಳಬೇಕಾದ ಸಾಮಾನ್ಯ ಮುನ್ನೆಚ್ಚರಿಕೆಗಳು ಯಾವುವು ?

OR/ಅಥವಾ

- Q. No. 5. a) Explain various E-banking services.

Marks : 10

ಇ-ಬ್ಯಾಂಕಿಂಗ್ ಸೇವೆಗಳನ್ನು ವಿವರಿಸಿರಿ.

- Q. No. 5. b) Write a short note on :

Marks : 6

ಲಘು ಟಿಪ್ಪಣಿ ಬರೆಯಿರಿ :

Internet banking.

ಅಂತರ್ಜಾಲ ಬ್ಯಾಂಕಿಂಗ್.

OR/ಅಥವಾ

- Q. No. 5. b) Credit card.

Marks : 6

ಕ್ರೆಡಿಟ್ ಕಾರ್ಡ್.



4022/5078/6038/7038

IV Semester 3 Year LL.B./VIII Semester 5 Year B.A. LL.B. (Maj. - Min. System)/
B.B.A. LL.B./B.Com. LL.B. Examination, September/October 2023 (June 2023)
BANKING LAW (Optional – II)

Duration : 3 Hours

Max. Marks : 80

Instructions : 1. Answer all five Units.

- 2. One essay type question and short note/problem is compulsory from each Unit.**
- 3. Figures to the right indicate marks.**
- 4. Answer should be written either in English or Kannada completely.**

UNIT – I

Q. No. 1. (a) Explain the functions of Commercial Banks. Marks : 10
ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ವಿವರಿಸಿರಿ.

OR/ಅಥವಾ

Q. No. 1. (a) Discuss the evolution of Banking Institutions in India. Marks : 10
ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಯ ಬೆಳವಣಿಗೆಯನ್ನು ಚರ್ಚಿಸಿರಿ.

Q. No. 1. (b) Write short note on.
ಟಿಪ್ಪಣಿ ಬರೆಯಿರಿ.

Regional Rural Banks.

Marks : 6

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು.

OR/ಅಥವಾ

Q. No. 1. (b) Reconstruction and Reorganisation.
ಪುನರ್-ನಿರ್ಮಾಣ ಮತ್ತು ಮರು-ಸಂಘಟನೆ.

Marks : 6

P.T.O.



UNIT – II

- Q. No. 2. (a) Discuss the promotional role of Reserve Bank of India. Marks : 10
ಭಾರತೀಯ ರಿಸರ್ವ್ ಬ್ಯಾಂಕಿನ ಪ್ರೋತ್ಸಾಹಕ ಪಾತ್ರವನ್ನು ಚರ್ಚಿಸಿರಿ.

OR/ಅಥವಾ

- Q. No. 2. (a) Discuss the salient features of the Deposit Insurance Corporation Act, 1961. Marks : 10
ಲೇವಣಿ ವಿಮಾ ನಿಗಮ ಕಾಯ್ದೆ, 1961ರ ಪ್ರಮುಖ ಲಕ್ಷಣಗಳನ್ನು ಚರ್ಚಿಸಿರಿ.

- Q. No. 2. (b) Write short note on.
ಟಿಪ್ಪಣಿ ಬರೆಯಿರಿ.

Credit control.

Marks : 6

ಸಾಲ ನಿಯಂತ್ರಣ.

OR/ಅಥವಾ

- Q. No. 2. (b) Non-Banking financial companies. Marks : 6
ಬ್ಯಾಂಕಿಂಗ್ ಅಲ್ಲದ ಹಣಕಾಸಿನ ವ್ಯವಹಾರದ ಕಂಪನಿಗಳು.

UNIT – III

- Q. No. 3. (a) Discuss the general relationship between banker with his customer. Marks : 10
ಗ್ರಾಹಕನ ಜೊತೆಗಿನ ಬ್ಯಾಂಕರ್‌ನ ಸಾಮಾನ್ಯ ಸಂಬಂಧವನ್ನು ಚರ್ಚಿಸಿರಿ.

OR/ಅಥವಾ

- Q. No. 3. (a) Discuss the banker's obligation to maintain the secrecy of the customer's account. Marks : 10
ಗ್ರಾಹಕನ ಖಾತೆಯ ಗೌಪ್ಯತೆಯನ್ನು ಕಾಪಾಡುವಲ್ಲಿ ಬ್ಯಾಂಕರ್‌ನ ಹೊಣೆಗಾರಿಕೆಯನ್ನು ಚರ್ಚಿಸಿರಿ.

- Q. No. 3. (b) Write short note on.
ಟಿಪ್ಪಣಿ ಬರೆಯಿರಿ.

Definition of customer.

Marks : 6

ಗ್ರಾಹಕನ ವ್ಯಾಖ್ಯೆ.

OR/ಅಥವಾ



Q. No. 3. (b) Solve the following problem :

ಕೆಳಗಿನ ಸಮಸ್ಯೆಯನ್ನು ಬಗೆಹರಿಸಿ :

R, S and T are partners in 'SRS Firm'. They informed the banker that R and S will operate the firm's Current Account. Can banker honour the cheques of the firm signed by R and T ?

Marks : 6

ಆರ್, ಎಸ್ ಮತ್ತು ಟಿ ಇವರು 'ಎಸ್‌ಆರ್‌ಎಸ್' ಪಾಲುದಾರಿಕಾ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಅವರು ಬ್ಯಾಂಕಿನಲ್ಲಿ ತೆರೆದ ಚಾಲ್ತಿ ಖಾತೆಯನ್ನು 'ಆರ್' ಮತ್ತು 'ಎಸ್' ನಿರ್ವಹಿಸುತ್ತಾರೆಂದು ಬ್ಯಾಂಕರನಿಗೆ ತಿಳಿಸಿರುತ್ತಾರೆ. ಬ್ಯಾಂಕರನು ಅದನ್ನು ಒಪ್ಪಿಕೊಂಡು 'ಆರ್' ಮತ್ತು 'ಟಿ' ಸಹಿ ಮಾಡಿದ ಚೆಕ್‌ನ್ನು ಪಾವತಿಸಬಹುದೇ ?

UNIT – IV

Q. No. 4. (a) Define cheque. Explain the essential requirements of a cheque.

Marks : 10.

'ಚೆಕ್' ಅನ್ನು ವ್ಯಾಖ್ಯಾನಿಸಿ. 'ಚೆಕ್' ನ ಅವಶ್ಯಕ ಅಂಶಗಳನ್ನು ವಿವರಿಸಿ.

OR/ಅಥವಾ

Q. No. 4. (a) Who is a paying banker ? State the statutory protection available to paying banker.

Marks : 10

ಪಾವತಿ ಬ್ಯಾಂಕರ್ ಎಂದರೆ ಯಾರು ? ಪಾವತಿ ಬ್ಯಾಂಕರನಿಗೆ ಇರುವ ಶಾಸನಬದ್ಧ ರಕ್ಷಣೆಗಳನ್ನು ತಿಳಿಸಿ.

Q. No. 4. (b) Write short note on.

ಟಿಪ್ಪಣಿ ಬರೆಯಿರಿ.

Bill of Exchange.

Marks : 6

ವಿನಿಮಯ ಪತ್ರ.

OR/ಅಥವಾ

Q. No. 4. (b) Material Alteration.

Marks : 6

ಪ್ರಮುಖ ತಿದ್ದುಪಡಿ/ಬದಲಾವಣೆ.



UNIT – V

Q. No. 5. (a) Explain E-Banking System in India.

Marks : 10

ಭಾರತದಲ್ಲಿ ಇ-ಬ್ಯಾಂಕಿಂಗ್ ಪದ್ಧತಿಯನ್ನು ವಿವರಿಸಿರಿ.

OR/ಅಥವಾ

Q. No. 5. (a) What are the precautions to be taken by a banker while lending against the security of goods ?

Marks : 10

ಬ್ಯಾಂಕರನು ಸರಕುಗಳ ಭದ್ರತೆಯ ಆಧಾರದಲ್ಲಿ ಸಾಲ ನೀಡುವಾಗ ಅನುಸರಿಸುವ ಮುಂಜಾಗರೂಕತೆಗಳನ್ನು ವಿವರಿಸಿರಿ.

Q. No. 5. (b) Write short note on.

ಟಿಪ್ಪಣಿ ಬರೆಯಿರಿ.

A.T.M.

Marks : 6

ಎ.ಟಿ.ಎಂ.

OR/ಅಥವಾ

Q. No. 5. (b) Computerised Banking.

Marks : 6

ಗಣಕೀಕೃತ ಬ್ಯಾಂಕಿಂಗ್.



4022/5078/6038/7038

**IV Semester 3 Year LL.B./VIII Semester 5 Year B.A.LL.B. (Maj.-Min. System)/
B.B.A. LL.B./B.Com. LL.B. Examination, March/April 2023 (Dec. 2022)
Opt. – II : BANKING LAW**

Duration : 3 Hours

Max. Marks : 80

- Instructions :**
1. Answer all five Units.
 2. One essay type question and short note/problems is compulsory from each Unit.
 3. Figures to the right indicate marks.
 4. Answer should be written either in English or Kannada completely.

UNIT – I

- Q. No. 1. (a) Explain the origin and development of Banking in India. Marks : 10
ಭಾರತದಲ್ಲಿ ಬ್ಯಾಂಕಿಂಗ್‌ನ ಮೂಲ ಮತ್ತು ಅಭಿವೃದ್ಧಿಯನ್ನು ವಿವರಿಸಿ.

OR/ಅಥವಾ

- (a) What are the objectives and achievements of bank nationalization in India ? Marks : 10
ಭಾರತದಲ್ಲಿ ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶಗಳು ಮತ್ತು ಸಾಧನೆಗಳು ಯಾವುವು ?

- Q. No. 1. (b) Different kinds of banks. Marks : 6
ವಿವಿಧ ರೀತಿಯ ಬ್ಯಾಂಕ್‌ಗಳು.

OR/ಅಥವಾ

- (b) State Bank of India. Marks : 6
ಭಾರತೀಯ ಸ್ಟೇಟ್ ಬ್ಯಾಂಕ್.

UNIT – II

- Q. No. 2. (a) Explain the functions of Reserve Bank of India. Marks : 10
ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಗಳನ್ನು ವಿವರಿಸಿ.

OR/ಅಥವಾ

- (a) Explain salient features of Banking Regulation Act, 1949. Marks : 10
ಬ್ಯಾಂಕುಗಳ ನಿಯಂತ್ರಣ ಕಾಯ್ದೆ, 1949ರ ಪ್ರಧಾನ ಅಂಶಗಳನ್ನು ವಿವರಿಸಿ.

P.T.O.



Q. No. 2. (b) Credit control.

Marks : 6

ಸಾಲ ನಿಯಂತ್ರಣ.

OR/ಅಥವಾ

(b) The Deposit Insurance Corporation Act, 1961.

Marks : 6

1961ರ ಠೇವಣಿ ವಿಮಾ ನಿಗಮ ಕಾಯಿದೆ.

UNIT - III

Q. No. 3. (a) Explain the term 'customer'. State the general relationship between banker and customer.

Marks : 10

'ಗ್ರಾಹಕ' ಎಂಬ ಪದವನ್ನು ವಿವರಿಸಿರಿ. ಬ್ಯಾಂಕರ್ ಮತ್ತು ಗ್ರಾಹಕ ಇವರ ನಡುವೆ ಇರುವ ಸಾಮಾನ್ಯ ಸಂಬಂಧಗಳನ್ನು ಹೇಳಿರಿ.

OR/ಅಥವಾ

(a) "Bankers duty to secrecy is not absolute." Explain when disclosure of account is justified.

Marks : 10

"ಬ್ಯಾಂಕರನ ರಹಸ್ಯ ಪಾಲನಾ ಕರ್ತವ್ಯವು ನಿರುಪಾದಿಕವಾದುದಲ್ಲ," ಯಾವ ಸಂದರ್ಭಗಳಲ್ಲಿ ಖಾತೆಯನ್ನು ಬಹಿರಂಗಪಡಿಸುವುದು ಕ್ರಮಬದ್ಧವಾಗಿರುತ್ತದೆ ಎಂಬುದನ್ನು ವಿವರಿಸಿ.

Q. No. 3. (b) Banker's lien.

Marks : 6

ಬ್ಯಾಂಕರನ ಧಾರಣಾಧಿಕಾರ.

OR/ಅಥವಾ

(b) Special types of customers.

Marks : 6

ವಿಶೇಷ ರೀತಿಯ ಗ್ರಾಹಕರು.

UNIT - IV

Q. No. 4. (a) Define 'Holder' and 'Holder in Due Course'. Are there any differences between them ?

Marks : 10

'ಧಾರಕ' ಮತ್ತು 'ಕಾಲಕ್ರಮೇಣ ಧಾರಕ' ಇವುಗಳನ್ನು ವ್ಯಾಖ್ಯಾನಿಸಿ. ಅವುಗಳ ಮಧ್ಯೆ ವಿನಾದರೂ ಭಿನ್ನತೆಗಳು ಇವೆಯೇ ?

OR/ಅಥವಾ

(a) What is endorsement ? Explain the different types of endorsement.

Marks : 10

ಹಿಂಬರಹ ಎಂದರೇನು ? ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.



-3-

4022/5078/6038/7038

Marks : 6

Q. No. 4. (b) Bills in sets.

ಪ್ರತಿಗಳಲ್ಲಿದ್ದ ವಿನಿಮಯ ಪತ್ರಗಳು.

OR/ಅಥವಾ

(b) Paying Banker and Collecting Banker.

ಪಾವತಿಸುವ ಬ್ಯಾಂಕರ್ ಮತ್ತು ಸ್ವೀಕರಿಸುವ ಬ್ಯಾಂಕರ್.

Marks : 6

UNIT - V

Q. No. 5. (a) Explain the principles of sound lending.

ಸಾಲನೀಡುವ ಉತ್ತಮ ತತ್ವಗಳನ್ನು ವಿವರಿಸಿ.

Marks : 10

OR/ಅಥವಾ

(a) Explain the various trends of E-Banking services.

ಇ-ಬ್ಯಾಂಕಿಂಗ್ ಸೇವೆಗಳ ವಿವಿಧ ಬೆಳವಣಿಗೆಗಳನ್ನು ವಿವರಿಸಿ.

Marks : 10

Q. No. 5. (b) Credit card.

ಕ್ರೆಡಿಟ್ ಕಾರ್ಡ್.

Marks : 6

OR/ಅಥವಾ

(b) ATM.

ಎ.ಟಿ.ಎಂ.

Marks : 6



4022/5078/6038/7038

IV Semester 3 Year LL.B./VIII Semester 5 Year B.A. LL.B.
(Maj.-Min. System)/B.B.A.LL.B./B.Com.LL.B. Examination,
October/November 2022 (June 2022)

Opt-II : BANKING LAW

Duration : 3 Hours

Max. Marks : 80

- Instructions :**
1. Answer all five Units.
 2. One essay type question and one short note/ problem is compulsory from each Unit.
 3. Answers should be written either in English or Kannada completely.

UNIT – I

- Q. No. 1. (a) Explain the various types of banks and their functions. Marks : 10
ವಿವಿಧ ವಿಧದ ಬ್ಯಾಂಕುಗಳನ್ನು ಹಾಗೂ ಅವುಗಳ ಕಾರ್ಯಗಳನ್ನು ವಿವರಿಸಿ.

OR/ಅಥವಾ

- (a) Explain the main features of Banking Regulation Act, 1949. Marks : 10
ಬ್ಯಾಂಕುಗಳ ನಿಯಂತ್ರಣ ಅಧಿನಿಯಮ, 1949ರ ಮುಖ್ಯ ಲಕ್ಷಣಗಳನ್ನು ವಿವರಿಸಿ.

- (b) Write a note on : Marks : 6
ಟಿಪ್ಪಣಿ ಬರೆಯಿರಿ :
State Bank of India.
ಭಾರತೀಯ ಸ್ಟೇಟ್ ಬ್ಯಾಂಕ್.

OR/ಅಥವಾ

- (b) Regional Rural Banks. Marks : 6
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು.

UNIT – II

- Q. No. 2. (a) Explain the objectives and features of Securitisation Act, 2002. Marks : 10
ಸೆಕ್ಯೂರಿಟೈಸೇಶನ್ ಅಧಿನಿಯಮ, 2002ರ ಉದ್ದೇಶ ಮತ್ತು ಲಕ್ಷಣಗಳನ್ನು ವಿವರಿಸಿ.

OR/ಅಥವಾ

- (a) Explain the important principles of banking and lending. Marks : 10
ಬ್ಯಾಂಕಿಂಗ್ ಮತ್ತು ಸಾಲ ನೀಡುವಿಕೆಗೆ ಇರುವ ಪ್ರಮುಖ ಉಪಬಂಧಗಳನ್ನು ವಿವರಿಸಿ.

P.T.O.



(b) Write a note on :

ಟಿಪ್ಪಣಿ ಬರೆಯಿರಿ :

Deposit Insurance Corporation.

Marks : 6

ಡಿಪಾಸಿಟ್ ಇನ್ಸುರೆನ್ಸ್ ಕಾರ್ಪೊರೇಷನ್.

OR/ಅಥವಾ

(b) Priority sector advances.

Marks : 6

ಆದ್ಯತಾ ವಲಯದ ಮುಂಗಡಗಳು.

UNIT – III

Q. No. 3. (a) Define Cheque. Bring out the distinction between a cheque and a promissory note.

Marks : 10

ಚೆಕ್‌ನ್ನು ವಿವರಿಸಿರಿ. ಚೆಕ್ ಮತ್ತು ವಾಗ್ಡಾನ ಪತ್ರ ನಡುವಿನ ವ್ಯತ್ಯಾಸವನ್ನು ತಿಳಿಸಿ.

OR/ಅಥವಾ

(a) What is endorsement ? Explain the types of endorsement. Marks : 10

ಹಿಂಬರಹ ಎಂದರೇನು ? ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.

(b) Write a note on :

ಟಿಪ್ಪಣಿ ಬರೆಯಿರಿ :

Material alteration.

Marks : 6

ಮಹತ್ವದ ಭೌತಿಕ ಬದಲಾವಣೆ.

OR/ಅಥವಾ

(b) Noting and protest.

Marks : 6

ನೋಟಿಂಗ್ ಮತ್ತು ಪ್ರೋಟೆಸ್ಟ್. (ಗಮನಿಸುವುದು ಮತ್ತು ಪ್ರತಿಭಟಿಸುವುದು)

UNIT – IV

Q. No. 4. (a) Discuss the special relationship between a banker and customer.

Marks : 10


ಬ್ಯಾಂಕರ್ ಮತ್ತು ಗ್ರಾಹಕ ಇವರ ಮಧ್ಯೆ ಇರುವ ವಿಶೇಷ ಸಂಬಂಧಗಳನ್ನು ಚರ್ಚಿಸಿರಿ.

OR/ಅಥವಾ

(a) Discuss the various precautions to be taken by a banker while opening the account in the name of (a) Married Woman and (b) Illiterate persons.

Marks : 10

ಬ್ಯಾಂಕರನು (a) ವಿವಾಹಿತ ಮಹಿಳೆ ಮತ್ತು (b) ಅನಕ್ಷರಸ್ಥ ವ್ಯಕ್ತಿಯ ಹೆಸರಿನಲ್ಲಿ ಖಾತೆಯನ್ನು ತೆರೆಯುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಚರ್ಚಿಸಿರಿ.



(b) Write a note on :

ಟಿಪ್ಪಣಿ ಬರೆಯಿರಿ :

Banker's right to set-off.

Marks : 6

ಬ್ಯಾಂಕರನ ವಜಾವಿಟ್ಟು ಹಕ್ಕು.

OR/ಅಥವಾ

(b) Saving account and Current A/c.

Marks : 6

ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ.

UNIT – V

Q. No. 5. (a) Discuss powers and functions of banking ombudsman.

Marks : 10

ಬ್ಯಾಂಕಿಂಗ್ ಓಂಬಡ್ಸಮನ್ ಇವರ ಅಧಿಕಾರ ಮತ್ತು ಕಾರ್ಯಗಳನ್ನು ಚರ್ಚಿಸಿ.

OR/ಅಥವಾ

(a) Explain the various trends in E-Banking Services.

Marks : 10

ಇ-ಬ್ಯಾಂಕಿಂಗ್ ಸೇವೆಗಳ ವಿವಿಧ ವಿಧಗಳನ್ನು ವಿವರಿಸಿರಿ.

(b) Write a note on :

ಟಿಪ್ಪಣಿ ಬರೆಯಿರಿ :

Credit Card.

Marks : 6

ಕ್ರೆಡಿಟ್ ಕಾರ್ಡ್.

OR/ಅಥವಾ

(b) Traveller's cheques.

Marks : 6

ಪ್ರವಾಸಿಗರ ಚೆಕ್‌ಗಳು.



4022

Fourth Semester 3 Yr. LL.B. Examination, April/May 2022 (Dec. 2021)
OPT – II : BANKING LAW

Duration : 3 Hours

Max. Marks : 80

- Instructions :**
1. Answer any five questions from group (a) and five from group (b).
 2. Figures to the right indicate the marks.
 3. Answers should be written either in English or Kannada completely.

Q. No. 1. a) Explain the growth and development of Banking Institutions in India. Marks : 10

ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕುರಿತು ವಿವರಿಸಿ.

Q. No. 1. b) Write a note on :
ಟಿಪ್ಪಣಿ ಬರೆಯಿರಿ :
Supervisory role of Reserve Bank of India. Marks : 6
ಭಾರತೀಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣಾ ಪಾತ್ರ.

Q. No. 2. a) Discuss the functions of commercial Banks in India. Marks : 10
ಭಾರತದಲ್ಲಿನ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ಚರ್ಚಿಸಿ.

Q. No. 2. b) IDBI. Marks : 6
ಐ.ಡಿ.ಬಿ.ಐ.

Q. No. 3. a) Explain the general principles relating to secured loan. Marks : 10
ಭದ್ರತೆಯ ಸಾಲಕ್ಕೆ ಸಂಬಂಧಪಟ್ಟ ಸಾಮಾನ್ಯ ತತ್ವಗಳನ್ನು ವಿವರಿಸಿ.

P.T.O.



Q. No. 3. b) Write a note on :

ಟಿಪ್ಪಣಿ ಬರೆಯಿರಿ :

Ancillary Services of a Bank.

Marks : 6

ಬ್ಯಾಂಕಿನ ಪೂರಕ ಸೇವೆಗಳು.

Q. No. 4. a) Describe the objectives and major features of the Deposit Insurance and Credit Guarantee Corporation of Indian Act 1961.

Marks : 10

ಭಾರತೀಯ ಠೇವಣಿ ವಿಮೆ ಮತ್ತು ಸಾಲದ ಭದ್ರತೆ ಸಂಸ್ಥೆ ಕಾಯ್ದೆ, 1961 ರ ಅಧಿನಿಯಮದ ಉದ್ದೇಶ ಮತ್ತು ಮುಖ್ಯ ಲಕ್ಷಣಗಳನ್ನು ವಿವರಿಸಿರಿ.

Q. No. 4. b) Write a note on :

ಟಿಪ್ಪಣಿ ಬರೆಯಿರಿ :

Priority sector advances.

Marks : 6

ಆದ್ಯತಾ ವಲಯದ ಮುಂಗಡಗಳು.

Q. No. 5. a) Define Bill of Exchange. Explain the distinction between Bill of Exchange and Promissory Note.

Marks : 10

ವಿನಿಮಯ ಪತ್ರವನ್ನು ವ್ಯಾಖ್ಯಾನಿಸಿರಿ. ವಿನಿಮಯ ಪತ್ರ ಮತ್ತು ವಚನ ಪತ್ರದ ನಡುವಿನ ವ್ಯತ್ಯಾಸಗಳನ್ನು ವಿವರಿಸಿ.

Q. No. 5. b) Write a note on :

ಟಿಪ್ಪಣಿ ಬರೆಯಿರಿ :

Endorsement.

Marks : 6

ಹಿಂಬರಹ.

Q. No. 6. a) Who is a holder in due course ? Explain the privileges of a holder in due course.

Marks : 10

ಯುಕ್ತ ಕ್ರಮ ಧಾರಕನೆಂದರೆ ಯಾರು ? ಯುಕ್ತ ಕ್ರಮಧಾರಕನ ಸವಲತ್ತುಗಳನ್ನು ವಿವರಿಸಿ.

Q. No. 6. b) Write a note on :

ಟಿಪ್ಪಣಿ ಬರೆಯಿರಿ :

Noting and protesting.

Marks : 6

ಟಿಪ್ಪಣಿ ಮತ್ತು ಪ್ರತಿಭಟನೆ.



- Q. No. 7. a) Discuss the banker's obligation to maintain secrecy of customer's account.

Marks : 10

ಗ್ರಾಹಕರ ಖಾತೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಬ್ಯಾಂಕರನ ಬಾಧ್ಯತೆಯನ್ನು ಚರ್ಚಿಸಿ.

- Q. No. 7. b) A cheque written infavour of XYZ's Co. a partnership firm is sent by one of its partners Y, requesting the banker to credit the amount of the cheque to his personal account.

Can the banker do so ? Decide.

Marks : 6

XYZ ಪಾಲುದಾರಿಕೆ ಕಂಪೆನಿ ಹೆಸರಿನಲ್ಲಿರುವ ಚೆಕ್‌ನ್ನು ಕಂಪೆನಿಯ ಪಾಲುದಾರ Yನ ವೈಯಕ್ತಿಕ ಖಾತೆಗೆ ಚೆಕ್‌ನ ಹಣವನ್ನು ವರ್ಗಾಯಿಸಲು ಕೋರುತ್ತಾರೆ. ಬ್ಯಾಂಕರನು ಈ ರೀತಿ ಮಾಡಬಹುದೇ ? ನಿರ್ಧರಿಸಿ.

- Q. No. 8. a) Who is a Banker ? Explain general relationship of Banker and Customer.

Marks : 10

ಬ್ಯಾಂಕರ್ ಎಂದರೆ ಯಾರು ? ಗ್ರಾಹಕನ ಮತ್ತು ಬ್ಯಾಂಕರ್‌ನ ಸಾಮಾನ್ಯ ಸಂಬಂಧವನ್ನು ವಿವರಿಸಿ.

- Q. No. 8. b) Mr. Shankar couldn't present the cheque received from his friend due to busy schedule. The period of limitation is about to expire on a day which happens to be a holiday.

Advice Mr. Shankar.

Marks : 6

ಶಂಕರನು ತನ್ನ ಸ್ನೇಹಿತನಿಂದ ಪಡೆದ ಚೆಕ್‌ನ್ನು ಕೆಲಸದ ಒತ್ತಡದ ಕಾರಣ ಬ್ಯಾಂಕಿಗೆ ಸಲ್ಲಿಸಲಿಲ್ಲ. ರಜಾ ದಿನದಂದು ಕಾಲ ಪರಿಮಿತಿ ಅವಧಿ ಮುಕ್ತಾಯವಾಗುವುದರಲ್ಲಿದೆ. ಶಂಕರನಿಗೆ ಸಲಹೆ ನೀಡಿ.



Q. No. 9. a) Explain E-Banking Remittances.

Marks : 10

E-ಬ್ಯಾಂಕಿಂಗ್ ಪಾವತಿಗಳನ್ನು ವಿವರಿಸಿರಿ.

Q. No. 9. b) Write a note on :

ಟಿಪ್ಪಣಿ ಬರೆಯಿರಿ :

Cyber Evidence.

Marks : 6

ವಿದ್ಯುನ್ಮಾನ ಸಾಕ್ಷಿ.

Q. No. 10. a) Examine the grounds under which the banking Ombudsman may reject the complaint.

Marks : 10

ದೂರುಗಳನ್ನು ಬ್ಯಾಂಕಿಂಗ್ ಓಂಬಡ್ಸ್‌ಮನ್ ಯಾವ ಆಧಾರಗಳ ಮೇಲೆ ತಿರಸ್ಕರಿಸಬಹುದೆಂಬ ಬಗ್ಗೆ ಪರಿಶೀಲಿಸಿರಿ.

Q. No. 10. b) Write a note on :

ಟಿಪ್ಪಣಿ ಬರೆಯಿರಿ :

Credit Card.

Marks : 6

ಕ್ರೆಡಿಟ್ ಕಾರ್ಡ್.



4022

IV Semester 3 Year LL.B. Examination, March 2022
Opt. – II : BANKING LAW

Duration : 3 Hours

Max. Marks : 80

Instructions : 1. Answer any five Questions from group (a) each question carries 10 marks.

2. Answer any five Questions from group (b) each question carries 06 marks.

3. Answers should be written either in English or Kannada completely.

Q. No. 1. a) Explain the origin and evolution of Banking Institution in India. Marks : 10

ಭಾರತದಲ್ಲಿನ ಬ್ಯಾಂಕಿಂಗ್ ಸಂಸ್ಥೆಗಳ ಮೂಲ ಮತ್ತು ವಿಕಾಸದ ಬಗ್ಗೆ ವಿವರಿಸಿ.

Q. No. 1. b) Write short note on Commercial Banks. Marks : 06

ವಾಣಿಜ್ಯ ಬ್ಯಾಂಕುಗಳ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

Q. No. 2. a) Can a banker make profitable use of funds with him ? If so narrate the methods. Marks : 10

ಒಬ್ಬ ಬ್ಯಾಂಕರನು ತನ್ನೊಂದಿಗಿನ ಹಣವನ್ನು ಲಾಭದಾಯಕವಾಗಿ ಬಳಸಿಕೊಳ್ಳಬಹುದೇ ? ಹೌದು ಎಂದಾದರೆ ಆ ವಿಧಾನಗಳನ್ನು ವಿವರಿಸಿ.

Q. No. 2. b) Write short note on Agency Services. Marks : 06

ಎಜೆನ್ಸಿ ಸೇವೆಗಳ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

Q. No. 3. a) Explain the functions of Reserve Bank of India. Marks : 10

ಭಾರತದ ರಿಸರ್ವ್ ಬ್ಯಾಂಕಿನ ಕಾರ್ಯಗಳನ್ನು ವಿವರಿಸಿ.

Q. No. 3. b) Write short note on Monopoly of currency issue. Marks : 06

ಕರೆನ್ಸಿ ವಿಷಯದಲ್ಲಿ ಏಕಸ್ವಾಮ್ಯತ್ವದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

P.T.O.



- Q. No. 4. a) What are the activities permitted by Banking Regulation Act, 1949 to be taken up by a Banker ? Marks : 10
 ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949ರ ಪ್ರಕಾರ, ಬ್ಯಾಂಕರ್ ಮಾಡಲು ಅನುಮತಿಸಲಾದ ಚಟುವಟಿಕೆಗಳನ್ನು ವಿವರಿಸಿ.
- Q. No. 4. b) Write short note on Exchange control. Marks : 06
 ವಿನಿಮಯ ನಿಯಂತ್ರಣದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
- Q. No. 5. a) Explain the rights of a Banker. Marks : 10
 ಬ್ಯಾಂಕರ್‌ನ ಹಕ್ಕುಗಳನ್ನು ವಿವರಿಸಿ.
- Q. No. 5. b) Write short note on Consumer protection. Marks : 06
 ಗ್ರಾಹಕನ ಸಂರಕ್ಷಣೆಯ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
- Q. No. 6. a) Who is a customer of a Bank ? Discuss the general relationship between a banker and a customer. Marks : 10
 ಬ್ಯಾಂಕ್‌ನ ಗ್ರಾಹಕನೆಂದರೆ ಯಾರು ? ಬ್ಯಾಂಕರ್ ಮತ್ತು ಗ್ರಾಹಕರ ನಡುವಿನ ಸಾಮಾನ್ಯ ಸಂಬಂಧವನ್ನು ಚರ್ಚಿಸಿ.
- Q. No. 6. b) Write short note on Bankers lien. Marks : 06
 ಬ್ಯಾಂಕರ್‌ನ ಧಾರಣಾಧಿಕಾರದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
- Q. No. 7. a) Define cheque. Explain kinds of crossing of cheque. Marks : 10
 ಚೆಕ್‌ನ್ನು ವ್ಯಾಖ್ಯಾನಿಸಿ. ವಿವಿಧ ಪ್ರಕಾರದ ಚೆಕ್‌ಗಳ ರೇಖಣಿಗಳನ್ನು ವಿವರಿಸಿ.
- Q. No. 7. b) Write short note on Holder in due course. Marks : 06
 ಕಾಲಾನುಕ್ರಮದಲ್ಲಿ ಧಾರಕ-ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
- Q. No. 8. a) Who is paying banker ? State the statutory protection available to a paying banker. Marks : 10
 ಪಾವತಿದಾರ ಬ್ಯಾಂಕರ್ ಎಂದರೆ ಯಾರು ? ಆತನಿಗೆ ಲಭಿಸುವ ಶಾಸನಬದ್ಧ ರಕ್ಷಣೆಗಳನ್ನು ವಿವರಿಸಿ.
- Q. No. 8. b) 'A' has taken Rs. 500 loan from 'B' and 'A' gives a promissory note that he promises to pay Rs. 500 on B's marriage day. Is it a valid promissory note ? Marks : 06
 'ಎ' ರೂ. 500 ಗಳನ್ನು 'ಬಿ' ಯಿಂದ ತೆಗೆದುಕೊಳ್ಳುವನು. 'ಎ'ಯು ಅದಕ್ಕಾಗಿ ಆದೇಶ ಪತ್ರವನ್ನು ನೀಡುವಾಗ, 'ಬಿ'ಯ ವಿವಾಹದ ದಿನ ಆ ಮೊತ್ತವನ್ನು ಮರುಪಾವತಿಸುವನೆಂದು ಬರೆವನು. ಇದು ಮಾನ್ಯವಾಗುವುದೇ ?



- Q. No. 9. a) What are the new trends in banking system happened with the advancement of technology ? Marks : 10
ತಂತ್ರಜ್ಞಾನದ ಪ್ರಗತಿಯೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹೊಸ ಪ್ರವೃತ್ತಿಗಳು ಯಾವುವು ?
- Q. No. 9. b) Write short note on Credit cards. Marks : 06
ಕ್ರೆಡಿಟ್ ಕಾರ್ಡ್‌ನ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
- Q. No. 10. a) Explain the different kinds of securities for advances from banks. Marks : 10
ಬ್ಯಾಂಕುಗಳಿಂದ ಬರುವ ಮುಂಗಡಗಳಿಗಾಗಿ ವಿವಿಧ ರೀತಿಯ ಭದ್ರತೆಗಳನ್ನು ವಿವರಿಸಿ.
- Q. No. 10. b) Write short note on e-banking. Marks : 06
ಇ-ಬ್ಯಾಂಕಿಂಗ್‌ನ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
-



4022

IV Semester 3 Year LL.B. Examination, Oct./Nov. 2021
Opt. II : BANKING LAW

Duration : 3 Hours

Max. Marks : 80

- Instructions :** 1. Answer any five questions from group (a) each question carries 10 marks.
2. Answer any five questions from group (b) each question carries 06 marks.
3. Answers should be written either in English or Kannada completely.

- Q. No. 1. a) Discuss the functions of Commercial Banks in India. Marks : 10
ಭಾರತದಲ್ಲಿನ ವಾಣಿಜ್ಯ ಬ್ಯಾಂಕುಗಳ ಕಾರ್ಯಗಳನ್ನು ಚರ್ಚಿಸಿ.
- Q. No. 1. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Agency Bank.
ಏಜೆನ್ಸಿ ಬ್ಯಾಂಕುಗಳು.
- Q. No. 2. a) Explain the ancillary services of a Bank. Marks : 10
ಬ್ಯಾಂಕಿನ ಪೂರಕ ಸೇವೆಗಳನ್ನು ವಿವರಿಸಿ.
- Q. No. 2. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
State Bank of India.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
- Q. No. 3. a) Explain the main features of Banking Regulation Act, 1949. Marks : 10
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಮುಖ್ಯ ಲಕ್ಷಣಗಳನ್ನು ವಿವರಿಸಿ.
- Q. No. 3. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Deposit Insurance Corporation.
ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್.
- Q. No. 4. a) Discuss the powers of Reserve Bank of India over non-banking companies. Marks : 10
ಬ್ಯಾಂಕೇತರ ಕಂಪನಿಗಳ ಮೇಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರವನ್ನು ಚರ್ಚಿಸಿ.

P.T.O.



- Q. No. 4. b) Write short notes on : Marks : 6
 ಲಘು ಟಿಪ್ಪಣಿ ಬರೆಯಿರಿ :
 Bank Rate Policy formation.
 ಬ್ಯಾಂಕ್ ದರ ನೀತಿ ರಚನೆ.
- Q. No. 5. a) Explain the duties of a banker to honour customer's cheque. Marks : 10
 ಗ್ರಾಹಕರ ಚೆಕ್‌ಗಳನ್ನು ಗೌರವಿಸುವ ಬ್ಯಾಂಕರನ ಕರ್ತವ್ಯಗಳನ್ನು ವಿವರಿಸಿ.
- Q. No. 5. b) Write short notes on : Marks : 6
 ಲಘು ಟಿಪ್ಪಣಿ ಬರೆಯಿರಿ :
 Pass book.
 ಪಾಸ್ ಬುಕ್.
- Q. No. 6. a) Discuss the banker's obligation to maintain secrecy of Marks : 10
 customer's account.
 ಗ್ರಾಹಕರ ಖಾತೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಬ್ಯಾಂಕರನ ಬಾಧ್ಯತೆಯನ್ನು ಚರ್ಚಿಸಿ.
- Q. No. 6. b) Ram, Rahim and Robert are partners in a Rthree firm. They Marks : 6
 informed the bankers that Ram and Rahim will operate the
 firm's current account. Can the banker honour the cheque
 signed by Ram and Robert ?
 ರಾಮ, ರಹೀಮ ಮತ್ತು ರಾಬರ್ಟ್ ಆರ್‌ತ್ರಿ ಎಂಬ ಸಂಸ್ಥೆಯಲ್ಲಿ
 ಪಾಲುದಾರರಾಗಿರುತ್ತಾರೆ. ರಾಮ ಮತ್ತು ರಹೀಮರು ಸಂಸ್ಥೆಯ ಚಾಲ್ತಿ
 ಖಾತೆಯನ್ನು ನಿರ್ವಹಿಸುವರು ಎಂದು ಬ್ಯಾಂಕರ್‌ನವರಿಗೆ ಮಾಹಿತಿ ಪತ್ರವನ್ನು
 ನೀಡಿರುತ್ತಾರೆ. ಆದರೆ ರಾಮ್ ಮತ್ತು ರಾಬರ್ಟ್ ಸಹಿ ಮಾಡಿದ ಸಂಸ್ಥೆಯ
 ಚೆಕ್‌ಗಳನ್ನು ಬ್ಯಾಂಕರ್ ಮಾನ್ಯ ಮಾಡಬಹುದೇ ?
- Q. No. 7. a) What is endorsement ? Explain types of endorsement. Marks : 10
 ಅನುಮೋದನೆ ಎಂದರೇನು ? ವಿವಿಧ ರೀತಿಯ ಅನುಮೋದನೆಗಳನ್ನು
 ವಿವರಿಸಿ.
- Q. No. 7. b) Write short notes on : Marks : 6
 ಲಘು ಟಿಪ್ಪಣಿ ಬರೆಯಿರಿ :
 Crossing.
 ಅಡ್ಡಗೆರೆ.



- Q. No. 8. a) Define cheque. Bring out the distinction between a cheque and a promissory note. Marks : 10
ಚೆಕ್‌ನ್ನು ವಿವರಿಸಿ. ಚೆಕ್ ಮತ್ತು ಪ್ರಾಮಿಸರಿ ನೋಟ್ (ವಚನಪತ್ರ) ನಡುವಿನ ವ್ಯತ್ಯಾಸ ತಿಳಿಸಿ.
- Q. No. 8. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Noting and protesting.
ಗಮನಿಸುವುದು ಮತ್ತು ಪ್ರತಿಭಟಿಸುವುದು.
- Q. No. 9. a) Narrate the reference of Debt Recovery Tribunals. Marks : 10
ಸಾಲ ಮರುಪಡೆಯುವಿಕೆ ನ್ಯಾಯಮಂಡಳಿಗಳ ಪ್ರಸ್ತುತತೆಯನ್ನು ವಿವರಿಸಿ.
- Q. No. 9. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
Principles of sound lending.
ಸಾಲ ನೀಡುವ ಜಾಗೃತ ತತ್ವಗಳು.
- Q. No. 10. a) Briefly explain E-Banking facilities. Marks : 10
ಇ-ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
- Q. No. 10. b) Write short notes on : Marks : 6
ಲಘು ಟಿಪ್ಪಣಿ ಬರೆಯಿರಿ :
ATM.
ಎ.ಟಿ.ಎಂ.